

ದಿ.28.01.2026 ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಭೋದಿಸಲಾಯಿತು.

ಮುಖ್ಯ ವಿಚಾರಣೆ ಪ್ರತಿವಾದಿ ಪರ ಶ್ರೀ ಎಲ್.ಎನ್.ಹೆಚ್ ವಕೀಲರಿಂದ.

ನಾನು ನನ್ನ ಮುಖ್ಯ ವಿಚಾರಣೆಯ ಪ್ರಮಾಣ ಪತ್ರವನ್ನು ಹಾಜರು ಪಡಿಸಿದ್ದು, ಅದರಲ್ಲಿರುವ ಸಂಗತಿಗಳೆಲ್ಲಾ ಸತ್ಯವಿದ್ದು, ಅದನ್ನು ನಾನೇ ಹೇಳಿ ಬರೆಸಿದ್ದೇನೆ ಹಾಗೂ ಪ್ರಮಾಣ ಪತ್ರಕ್ಕೆ ನಾನೇ ಸಹಿ ಮಾಡಿರುತ್ತೇನೆ.

ಮುಂದುವರಿದ ಮುಖ್ಯವಿಚಾರಣೆಗೆ ಸಮಯ ಕೋರಿದ್ದು ಸಮಯ ನೀಡಿ ಮುಂದೂಡಲಾಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳಚ್ಚು ಪಡಿಸಲಾಯಿತು.)

ಓದಿ ಹೇಳಿ ಕೇಳಿ ಸರಿ ಇದೆ ಎಂದು ಒಪ್ಪಿರುತ್ತಾರೆ.

(ರಾಘವೇಂದ್ರ. ಡಿ.)

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು,
ಭದ್ರಾವತಿ

ದಿ.11.03.2026 ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಭೋದಿಸಲಾಯಿತು.

ಮುಂದುವರಿದ ಮುಖ್ಯ ವಿಚಾರಣೆ ಪ್ರತಿವಾದಿ ಪರ ಶ್ರೀ ಎಸ್.ಕೆ. ವಕೀಲರಿಂದ.

1. ಸಿ.ಆರ್.ಮಿಸ್ 83/2017 ರ ದೂರಿನ ಪ್ರತಿಯನ್ನು ಹಾಜರು ಪಡಿಸಿದ್ದು ಅದನ್ನು ನಿಡಿ- 1 ಎಂದು ಗುರುತಿಸಲಾಯಿತು.
2. ಕ್ರಿ.ಮಿಸ್ 83/2017 ರ ತೀರ್ಪಿನ ಪ್ರತಿ ಹಾಜರು ಪಡಿಸಿದ್ದು ಅದನ್ನು ನಿಡಿ- 2 ಎಂದು ಗುರುತಿಸಲಾಯಿತು.
3. ಡಿಸ್ ಚಾರ್ಜ್ ಸಮುರಿಯನ್ನು ಹಾಜರು ಪಡಿಸಿದ್ದು ಅದನ್ನು ನಿಡಿ- 3 ಎಂದು ಗುರುತಿಸಲಾಯಿತು.
4. ರಾಜೀನಾಮೆ ಪತ್ರವನ್ನು ಅಂಗೀಕರಿಸಿದ ದಾಖಲೆಯನ್ನು ಹಾಜರು ಪಡಿಸಿದ್ದು ಅದನ್ನು ನಿಡಿ-4 ಎಂದು ಗುರುತಿಸಲಾಯಿತು.
5. ಇ.ಎಸ್.ಐ, ಸರ್ಟಿಫಿಕೇಟ್ ನ್ನು ಹಾಜರು ಪಡಿಸಿದ್ದು ಅದನ್ನು ನಿಡಿ- 5 ಎಂದು ಗುರುತಿಸಲಾಯಿತು.

ಮುಂದುವರಿದ ಮುಖ್ಯವಿಚಾರಣೆಗೆ ಸಮಯ ಕೋರಿಡ್ತು ಸಮಯ ನೀಡಿ ಮುಂದುವರಿಸಲಾಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆಚ್ಚು ಪಡಿಸಲಾಯಿತು.)

ಓದಿ ಹೇಳಿ ಕೇಳಿ ಸರಿ ಇದೆ ಎಂದು ಒಪ್ಪಿರುತ್ತಾರೆ.

(ರಾಘವೇಂದ್ರ. ಡಿ.)

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು,
ಭದ್ರಾವತಿ

ದಿ.18.03.2026 ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಭೋದಿಸಲಾಯಿತು.

ಮುಂದುವರಿದ ಮುಖ್ಯ ವಿಚಾರಣೆ: ಪ್ರತಿವಾದಿ ಪರಶ್ರೀ ಎಸ್.ಕೆ. ವಕೀಲರಿಂದ.

1. ದಿ: 19-01-2024 ರಂದು ಬ್ಯಾಂಕ್ ನವರು ನೀಡಿರುವ ಹಿಂಬರಹವನು ಹಾಜರು ಪಡಿಸಿದ್ದು ಅದನ್ನು ನಿಡಿ-06 ಎಂದು ಗುರುತಿಸಲಾಯಿತು.
2. ಆನ್ ಲೈನ್ ಬ್ಯಾಂಕ್ ಸ್ಟೇಟಿಂಟ್ ಹಾಜರು ಪಡಿಸಿದ್ದು ಅದನ್ನು ತಕರಾರಿಗೆ ಒಳಪಟ್ಟು ನಿಡಿ-07 ಎಂದು ಗುರುತಿಸಲಾಯಿತು.

ಪಾಟೀ ಸವಾಲಿಗೆ ಸಮಯ ಕೋರಿಡ್ತು ಸಮಯ ನೀಡಿ ಮುಂದುವರಿಸಲಾಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆಚ್ಚು ಪಡಿಸಲಾಯಿತು.)

ಓದಿ ಹೇಳಿ ಕೇಳಿ ಸರಿ ಇದೆ ಎಂದು ಒಪ್ಪಿರುತ್ತಾರೆ.

(ರಾಘವೇಂದ್ರ. ಡಿ.)

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು,
ಭದ್ರಾವತಿ

ದಿ.22.04.2026 ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಭೋದಿಸಲಾಯಿತು.

ಪಾಟೀ ಸವಾಲು: ವಾದಿ ಪರಶ್ರೀ ಎ.ಎಸ್.ಕೆ ವಕೀಲರಿಂದ.

1. ನಾನು ಯಾವುದೇ ಕೆಲಸ ಮಾಡುತ್ತಿರುವುದಿಲ್ಲ, ಮನೆಯಲ್ಲಿ ಇರುತ್ತೇನೆ. 02 ಮತ್ತು 03 ನೇ ಎದುರುದಾರರು ಮದುವೆಯಾಗಿ ಅವರು ಅವರವರ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ವಾಸವಾಗಿರುತ್ತಾರೆ. 04 ನೇ ಪ್ರತಿವಾದಿಗೆ ಅನುಕಂಪಧಾರದ ಮೇಲೆ ಕೆಲಸ ,ಸಿಕ್ಕಿರುತ್ತದೆ, ಮತ್ತು ಅವರು ಈಗ ಶಿಕಾರಿಪುರ

ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುತ್ತಾರೆ. 04 ನೇ ಪ್ರತಿವಾದಿಗೆ ಎಷ್ಟು ಸಂಬಳ ಬರುತ್ತಿರುತ್ತದೆ ಎಂದು ನನಗೆ ಗೊತ್ತಿರುವುದಿಲ್ಲ. 04 ನೇ ಪ್ರತಿವಾದಿಗೆ 30 ರಿಂದ 35 ಸಾವಿರ ಸಂಬಳ ಬರುತ್ತಿರುತ್ತದೆ ಎಂದರೆ ಸರಿಯಲ್ಲ. 2005 ರಿಂದ ನನ್ನ ಗಂಡ ಮಂಜಪ್ಪ ಕೆ.ಎಸ್.ಆರ್.ಪಿ ಯಲ್ಲಿ ಖಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದರು ಎಂದರೆ ಸರಿ. ನಾನು ನನ್ನ ಮಕ್ಕಳು ಹಾಗೂ ನನ್ನ ಗಂಡ ಇಲಾಖೆಯವರು ನೀಡಿದಂತಹ ವಸತಿಗೃಹದಲ್ಲಿ ವಾಸವಾಗಿದ್ದೇವು ಎಂದರೆ ಸರಿ. ನನ್ನ ಗಂಡ ಮೃತಪಟ್ಟಾಗ ಅವರಿಗೆ 55 ವರ್ಷವಾಗಿತ್ತು. ನನ್ನ ಗಂಡ ಮೃತರಾದ ನಂತರ, 12 ಲಕ್ಷ ರೂ. ಹಣ ಇಲಾಖೆಯಿಂದ ಬಂದಿರುತ್ತದೆ. ಈಗ ನನಗೆ 30 ಸಾವಿರ ಪಿಂಚಣಿ ಬರುತ್ತಿರುತ್ತದೆ.

2. ನನ್ನ ಗಂಡ ಮಂಜಪ್ಪ ದಿ: 10-02-2021 ರಂದು 07 ಲಕ್ಷ ರೂ.ಗಳನ್ನು ವಾದಿಯಿಂದ ನಗದಾಗಿ ಸಾಲ ಪಡೆದಿದ್ದರು ಎಂದರೆ ಸರಿಯಲ್ಲ. ನನ್ನ ಗಂಡ ಮಾಸಿಕ 2 ರೂ. ಗಳಂತೆ ಬಡ್ಡಿ ಕೊಡಲು ಸಹ ಒಪ್ಪಿಕೊಂಡಿದ್ದರು ಎಂದರೆ ಸರಿಯಲ್ಲ. ನನ್ನ ಗಂಡ ಗೃಹಕೃತ್ಯಕ್ಕಾಗಿ ಸಾಲ ಪಡೆದಿದ್ದರು ಎಂದರೆ ಸರಿಯಲ್ಲ. ನನ್ನ ಗಂಡ ಮಂಜಪ್ಪ ದಿ: 10-02-2021 ರಂದು ಆಂಡಿಮಾಂಡ್ ಪ್ರನೋಟ್ ಮತ್ತು ಹಣಸಂದಾಯವಾದ ರಶೀದಿಯನ್ನು ಬರೆದುಕೊಟ್ಟಿದ್ದರು ಎಂದರೆ ಸರಿಯಲ್ಲ. ನಿಪಿ-01 ಅನ್ನು ನನ್ನ ಗಂಡ ವಾದಿಗೆ ಬರೆದುಕೊಟ್ಟಿರುತ್ತಾರೆಂದರೆ ಸರಿಯಲ್ಲ. ಸದರಿ ನಿಪಿ-01 ಕ್ಕೆ ನನ್ನ ಗಂಡ ಸಹಿ ಮತ್ತು ಹೆಬ್ಬೆಟ್ಟು ಗುರುತನ್ನು ಹಾಕಿರುತ್ತಾರೆ ಎಂದರೆ ಸರಿಯಲ್ಲ. ಸದರಿ ಪತ್ರಕ್ಕೆ ಸಾಕ್ಷಿದಾರರು ಮತ್ತು ಬಿಕ್ಲಮ್ ದಾರರು ಸಹಿ ಮಾಡಿರುತ್ತಾರೆ ಮತ್ತು ಅವರ ಸಮಕ್ಷಮದಲ್ಲಿ ನನ್ನ ಗಂಡ ಸಾಲ ಪಡೆದಿರುತ್ತಾರೆಂದರೆ ಸರಿಯಲ್ಲ. ವಾದಿಯು ನನ್ನ ಗಂಡನಿಗೆ ಸಾಲ ಕೊಟ್ಟಿದ್ದರು ಸಹ ಇಲ್ಲ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಗಂಡ ನಿಪಿ-01(ಎ) ಮತ್ತು (ಬಿ)ಗಳಿಗೆ ಸಹಿ ಮಾಡಿದ್ದರೂ ಸಹ ಇಲ್ಲ ಎಂದು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

3. ಮಂಜಪ್ಪನವರ ತಂದೆಯ ಹೆಸರು ಹನುಮಂತಪ್ಪ. ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ಶಾಖೆಯಲ್ಲಿ ನನ್ನ ಗಂಡ ಖಾತೆ ಇರುತ್ತದೆ. ಅವರ ಖಾತೆ ಸಂಖ್ಯೆ ನನಗೆ ನೆನಪಿರುವುದಿಲ್ಲ. ನನ್ನ ಗಂಡ ಬಳಸುತ್ತಿದ್ದಂಹ ಸಿಮ್ ಸಂಖ್ಯೆ 9480275276 ಆಗಿರುತ್ತದೆ ಎಂದರೆ ಸರಿ. ಈ ಸಿಮ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿತ್ತು ಎಂದರೆ ಸರಿ. ನನ್ನ ಗಂಡ ಸಾಲ ಪಡೆದ ನಂತರ ಪ್ರತಿತಿಂಗಳು 14 ಸಾವಿರ ಬಡ್ಡಿಯನ್ನು ಕೆಲವೊಮ್ಮೆ ನಗದಾಗಿ ಮತ್ತು ಕೆಲವೊಮ್ಮೆ ಬ್ಯಾಂಕಿಗೆ ವರ್ಗಾವಣೆ ಮಾಡುತ್ತಿದ್ದರು ಎಂದರೆ ಸರಿಯಲ್ಲ. ನಿಪಿ-02 ರಲ್ಲಿ ತೋರಿಸಿರುವ ಹಾಗೆ ಪ್ರತಿತಿಂಗಳು 14 ಸಾವಿರ ಬಡ್ಡಿಯನ್ನು ವಾದಿಗೆ ಪಾವತಿ ಮಾಡುತ್ತಾ ಬಂದಿರುತ್ತಾರೆಂದರೆ ಸರಿಯಲ್ಲ. ಹಣ ವರ್ಗಾವಣೆಯಾಗಿರುವ ಬಗ್ಗೆ bank statement ನಲ್ಲಿ ತೋರಿಸಿರುತ್ತಾರೆಂದರೆ ಸರಿಯಲ್ಲ. ಅಕ್ಟೋಬರ್ 2022 ರವರೆಗೂ ಬಡ್ಡಿ ಪಾವತಿ ಮಾಡಿರುತ್ತಾರೆಂದರೆ ಸರಿಯಲ್ಲ. ವಾದಿಯು ನಮ್ಮ ವಸತಿಗೃಹಕ್ಕೂ ಸಹ ಬಂದು ಹಣ ವಾಪಸ್ಸು ಕೊಡುವಂತೆ ನಮ್ಮ ಸಮಕ್ಷಮ ಕೇಳಿರುತ್ತಾರೆಂದರೆ ಸರಿಯಲ್ಲ. ನನ್ನ ಗಂಡ ಸಾಲ ಪಡೆದಿರುವ ವಿಚಾರ ನನಗೆ ಗೊತ್ತಿದ್ದರು ಸಹ ನನಗೆ ಮಾಹಿತಿ ಇಲ್ಲ ಎಂದು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

4. ನನ್ನ ಗಂಡ ದಿ: 09-12-2022 ರಲ್ಲಿ ಮರಣ ಹೊಂದಿರುತ್ತಾರೆ ಎಂದರೆ ಸರಿ. ನನ್ನ ಗಂಡ ಮೃತರಾದ ಸ್ವಲ್ಪ ದಿವಸದ ನಂತರ, ಹಣ ವಾಪಸ್ಸು ಕೊಡುವಂತೆ ವಾದಿಯು ನಮ್ಮನ್ನು ಕೇಳಿರುತ್ತಾರೆಂದರೆ ಸರಿಯಲ್ಲ. ವಾದಿಯು ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಮಾಸಿಕ 60 ಸಾವಿರ ವರಮಾನವಿತ್ತು ಎಂದರೆ ಸರಿಯಲ್ಲ. ವಾದಿಯು ಸಹ ನಿಪಿ-03 ರ ಪ್ರಕಾರ 18 ಸಾವಿರ ಪಿಂಚಣಿ ಪಡೆಯುತ್ತಿರುತ್ತಾರೆ ಎಂದರೆ ಸರಿಯಲ್ಲ. ನಿಪಿ-04 ರಂತೆ ವಾದಿಯು ಖಾಲಿ ನಿವೇಶನವನ್ನು 18 ಲಕ್ಷಕ್ಕೆ ಮಾರಾಟ ಮಾಡಿದ್ದರು, ಮಾರಾಟದಿಂದ ಬಂದತಂಹ ಹಣವನ್ನು ನನ್ನ ಗಂಡನಿಗೆ ಸಾಲವಾಗಿ ಕೊಟ್ಟಿದ್ದರು ಎಂದರೆ ಸರಿಯಲ್ಲ. ನನ್ನ ಪ್ರತಿವಾದ ಪತ್ರದಲ್ಲಿ ವಾದಿಗೆ ಅಷ್ಟೊಂದು ಸಾಲ ಕೊಡಲು ಆರ್ಥಿಕ ಸಾಮರ್ಥ್ಯವಿಲ್ಲ ಎಂದು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನಿಪಿ-3 ಮತ್ತು 04 ರ ಪ್ರಕಾರ ವಾದಿಗೆ ಹಣವನ್ನು ಸಾಲವಾಗಿ ಕೊಡಲು ಆರ್ಥಿಕ ಸಾಮರ್ಥ್ಯವಿತ್ತು ಎಂದರೆ ಸರಿಯಲ್ಲ. ಪ್ರತಿವಾದ ಪತ್ರ ಮತ್ತು ನನ್ನ ಮುಖ್ಯ ವಿಚಾರಣೆ ಪ್ರಮಾಣ ಪತ್ರವನ್ನು ತಯಾರು ಮಾಡಲು ಮಾಹಿತಿಯನ್ನು ನಾನೇ ಕೊಟ್ಟಿರುತ್ತೇನೆ. ನನ್ನ ಪ್ರತಿವಾದ ಪತ್ರ ಮತ್ತು ಮುಖ್ಯವಿಚಾರಣೆಯಲ್ಲಿ ನನ್ನ ಗಂಡ ವಾದಿಯಾದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಿರುತ್ತೇನೆಂದರೆ ಸರಿ. ನಾನು ಯಾವುದೇ ಪೂರವೆ ಇಲ್ಲದೆ ಆ, ರೀತಿ ಸುಳ್ಳು ಹೇಳಿರುತ್ತೇನೆಂದರೆ ಸರಿಯಲ್ಲ. ನಾನು ಆ, ರೀತಿ ಸುಳ್ಳು ಹೇಳಿ ವಾದಿಯ ಮಾನಕ್ಕೆ ಭಂಗಲುಂಟು ಮಾಡಿರುತ್ತೇನೆಂದರೆ ಸರಿಯಲ್ಲ. ವಾದಿಗೆ ಸಾಲ ಮರುಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಗಂಡ ಗೃಹಕೃತ್ಯಕ್ಕಾಗಿ ಸಾಲ ಪಡೆದಿರುವ ಕಾರಣ ನಾವೇಲ್ಲರೂ ಸಾಲವನ್ನು ಮರುಪಾವತಿ ಮಾಡಲು ಬಾಧ್ಯಾಸ್ಥರಿರುತ್ತೇವೆ ಎಂದರೆ ಸರಿಯಲ್ಲ. ನನ್ನ ಗಂಡ ಮೃತರಾದ ನಂತರ, ಮರಣೋತ್ತರವಾಗಿ ನನಗೆ 30 ಲಕ್ಷ ಹಣವನ್ನು ಕೊಟ್ಟಿರುತ್ತಾರೆ ಮತ್ತು ನನ್ನ ಮಗನಿಗೆ ತಿಂಗಳಿಗೆ 30 ಸಾವಿರ ಸಂಬಳ ಬರುತ್ತಿರುತ್ತದೆ ನಾನು ಆಗಾಗಿ ವಾದಿಗೆ ನಾವು ಹಣವನ್ನು ಕೊಡಲು ಬಾಧ್ಯಾಸ್ಥರಿರುತ್ತೇವೆ ಎಂದರೆ ಸರಿಯಲ್ಲ. ಬ್ಯಾಂಕ್ ಮ್ಯಾನೇಜರ್ ರವರು ಭಾವಚಿತ್ರ ಮತ್ತು ಮಾದರಿ ಸಹಿಗಳನ್ನು ಹಾಜರುಪಡಿಸಿರುತ್ತಾರೆ ಅವು ಮಂಜೂಪನವರದ್ದು ಎಂದರೆ ಸಾಕ್ಷಿಯು ಬ್ಯಾಂಕ್ ನವರು ಹಾಜರುಪಡಿಸಿದರೆ ಅವರದ್ದೆ ಆಗಿರುತ್ತದೆ ಎಂದು ಹೇಳಿರುತ್ತಾರೆ. ಬ್ಯಾಂಕ್ ಮಾದರಿಯ ಸಹಿಗಳು ಮತ್ತು ನಿಪಿ-01 ರಲ್ಲಿರುವ ಸಹಿಗಳು ಒಂದೇಯಾಗಿರುತ್ತವೆ ಎಂದರೆ ಸರಿಯಲ್ಲ. ನನ್ನ ಗಂಡ ಸಾಲ ಪಡೆದಿರುವ ವಿಚಾರ ಮತ್ತು ಸಾಲ ಮರುಪಾವತಿ ಮಾಡುವಂತೆ ಕೇಳಿರುವ ವಿಚಾರ ನನಗೆ ಗೊತ್ತಿರುತ್ತದೆ ಎಂದರೆ ಸರಿಯಲ್ಲ. ದಾವೆಯಲ್ಲಿ ಕೇಳಿರುವ ಹಾಗೆ ಸಾಲ ಮರುಪಾವತಿ ಮಾಡಲು ನಾವೇಲ್ಲರೂ ಬಾಧ್ಯಾಸ್ಥರಿರುತ್ತೇವೆ ಎಂದರೆ ಸರಿಯಲ್ಲ. ಪೊಲೀಸ್ ಇಲಾಖೆಯಿಂದ ನಾವು ಎಲ್ಲಾ ಸೌಲಭ್ಯವನ್ನು ಪಡೆದಿರುವ ಕಾರಣ ನಾವು ಸಾಲವನ್ನು ಮರುಪಾವತಿ ಮಾಡಲು ಬಾಧ್ಯಾಸ್ಥರಿರುತ್ತೇವೆ ಎಂದರೆ ಸರಿಯಲ್ಲ. ನಾನು ನನ್ನ ಜವಬ್ದಾರಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಮುಖ್ಯವಿಚಾರಣೆ ಸಲ್ಲಿಸಿ ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

ಮರುವಿಚಾರಣೆ ಇಲ್ಲ:

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳಚ್ಚು ಪಡಿಸಲಾಯಿತು.)

ಓದಿ ಹೇಳಿ ಕೇಳಿ ಸರಿ ಇದೆ ಎಂದು ಒಪ್ಪಿರುತ್ತಾರೆ.

(ರಾಘವೇಂದ್ರ. ಡಿ.)

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು,

ಭದ್ರಾವತಿ